

ಅಮೆಮ್ಮೆ! ಮಂಡಿನೋವು!



ಸಹನಾ ಕಾಂತಬೈಲು

ಕಲೆ: ವೃಜಿನ್ ಆಚಾರ್ಯ್

ಅದು ಕೊರೊನಾ ಎರಡನೇ ಅಲ್ಲಿಯ ಕಾಲ. ಎಲ್ಲಾ ಕಡೆ ಕೊರೊನಾ ಹೈದಾಣವಿನದ್ದೇ ಸುದ್ದಿ. ಇದ್ದಷ್ಟಿದ್ದಂತೆ ನನಗೆ ಮಂಡಿನೋವು ಆರಂಭ ಆಯಿತು. ಯಾರೋ ಹೇಳುವುದನ್ನು ಕೇಳಿದ್ದೆ, ‘ಕೆಲವರಿಗೆ ಕೊರೊನಾ ಇಂಜ ಬರುವುದು ಗೊತ್ತಾಗುವುದೇ ಇಲ್ಲ. ಯಾವ ಸೂಚನೆಗಳನ್ನು ಕೊಡದೆ ಅದರ ಪಾಡಿಗೆ ಅದು ಬಿಡು ಹೊಗಿರುತ್ತದೆ’. ಹಾಗಾದರೆ, ನನಗೂ ನನಗೆ ಗೊತ್ತಿಲ್ಲದ ಕೊರೊನಾ ಬಿಂದಿರಬಹುದು. ಅದರ ಪರಿಣಾಮ ಈ ಮಂಡಿನೋವು ಆಗಿರಬಹುದು. ಒಂದಿರುದು ವಾರಾದಲ್ಲಿ ಗುಣ ಆಗಬಹುದು ಎಂದು ಮನದಲ್ಲಿ ಅಂದುಕೊಂಡೆ.

ಎರಡು ವಾರ ಕಳೆಯಿತು. ಮಂಡಿನೋವು ಕಡಿಮೆ ಆಗುವುದರ ಬದಲು ಹೆಚ್ಚಾಗುತ್ತೊಡಗಿತು. ಮನಯೋಳಗೇ ನಡೆಯಲು ಕವ್ಯ ಆಗಿತ್ತಾಡಿತು. ನಾನು ಹಲವು ಮೋಣಗಂಟುನೋವು ಹೀಡಿತರಿಗೆ ಬಿಟ್ಟೆ ಸಲಹೆ ಕೊಡುತ್ತಿದ್ದೀ—‘ಬೇಳಗೈ ಖಾಲಿ ಹೊಟ್ಟೆಯಿಲ್ಲ ಕಿಟಕಿಯ ಸರಳನ್ನ ಹಿಡಿದು, ಕೂತು ನಿಂತು 21 ಸಾರಿ ಮಾಡಿದರೆ ನೋವು ಪರಾರಿ. ಈ ವ್ಯಾಯಾಮ ನಿತ್ಯ ಮಾಡಿದರೆ ಹೆಚ್ಚಿಯೇ ಬೇಡ’ ಈಗ ನನಗೇ ಮಂಡಿನೋವು ಬಂದಿದೆ. ಕಿಟಕಿಯ ಸರಳ ಹಿಡಿದು ವ್ಯಾಯಾಮ ಮಾಡಲು ನಿಂತೆ ನಂತರ ಕೂತುಕೊಳ್ಳಲು ಹೋರಟೇ. ಉಮಂ. ಆಗುತ್ತಿಲ್ಲ. ಮಂಡಿ ತುಂಡಾದಂತೆ ನೋವು.

ಕೂತು, ನಿಂತು ಮಾಡಲು 21 ಸಾರಿ ಬಿಡಿ, ಒಂದು ಸಾರಿಯೂ ಆಗಲಿಲ್ಲ. ಇನ್ನೊಬ್ಬರಿಗೆ ಉಪದೇಶ ಕೊಡುವುದು ಸುಲಭ. ಅವರವರಿಗೇ ಆದಾಗ ಅದರ ಕವ್ಯ ಗೊತ್ತಾಗುತ್ತದೆ ಎಂಬ ಸತ್ಯದ ಅರಿವು ನನಗೆ ಆಗ ಆಯಿತು.

ನಾನು ಮೋಣಗಂಟು ನೋವಿನಿಂದಾಗಿ ಕುಂಟುತ್ತಾ ನಡೆಯುವುದನ್ನು ನೇರಿಡ ನನ್ನ ಮನಕೆಲಸದವಳು, ‘ಎಣ್ಣೆ ಹಾಕಿ ಉಜ್ಜಿದರೆ ಸರಿಹೊದಿತು. ಯಾರಾದರೂ ಎಣ್ಣೆ ಉಜ್ಜುವವವರ ಕ್ಯಾಯಲ್ಲಿ ಉಜ್ಜಿಸಿ’ ಎಂದಳು. ಅದೇ ಸಮಯಕ್ಕೆ ಸರಿಯಾಗಿ ದೇವರು ಕಳಿಂಗಂತೆ ಹಿಂದೆ ನನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಮಾಂತು ಹೆಸರಿನವ ಬಂದ. ಕ್ಯಾಯಲ್ಲಿ ಪ್ರಾಗಿಂದು ಇಲ್ಲಾದಾಗ ಅವನು ನನ್ನ ಮನಗೆ ಬರುವುದು ರಾಧಿ. ಹೀಗೆ ಬಂದಾಗ ನಾನು ಅವನ ಕ್ಯಾಯಲ್ಲಿ ತರಕಾರಿ ಬೀಜ ಹಾಕಿಸುವುದೋ, ಗಿಡ ನೆಡಿಸುವುದೋ ಮುಂತಾದ ಕೆಲಸ ಹೇಳುವುದು ಇದೆ. ಕೆಲಸ ಮುಗಿಸಿದ ಮೇಲ ಬೀಡಿಗೆ ಅಥವಾ ಸಾರಾಯಿಗೆ ದುಡ್ಡ ಕೇಳುವುದು ಅವನ ವಾಡಿಕೆ. ಅವನು ಮಾಲೀಸು ಮಾಡುವುದರಲ್ಲಿ ಎತ್ತಿದ ಕ್ಯಾ. ಉರಿನಲ್ಲಿ ಯಾರಾದರೂ ಕ್ಯಾಕಾಲು, ಸೊಂಟ ಉಳ್ಳಕೆಕೊಂಡರೆ ಅವನ ಕ್ಯಾಯಲ್ಲಿ ಉಜ್ಜಿಸಿಕೊಳ್ಳುತ್ತಾರೆ. ಅವನು ಉಜ್ಜಿದರೆ ನೋವು ವಾಸಿಯಾಗುತ್ತದೆ, ಅವನ ಕ್ಯಾಗುಣ ಚೆನ್ನಾಗಿದೆ ಎಂಬುದು ಜನರ ನಂಬಿಕೆ.